



ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, 6ನೇ ಮಹಡಿ, 4ನೇ ಬ್ಲಾಕ್,
ಜಯನಗರ, ಬೆಂಗಳೂರು - 560 011.

ವ್ಯವಹರಿಸಬೇಕಾದ ವಿಳಾಸ :

ಅರ್ಜಿದಾರರು ವಾಸಿಸುತ್ತಿರುವ ಸಂಬಂಧಪಟ್ಟ ಜಿಲ್ಲೆಯ
ಉಪನಿರ್ದೇಶಕರು / ಸಹಾಯಕ ನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
..... ಜಿಲ್ಲೆ

ಭಾವಚಿತ್ರ

ಉದ್ಯೋಗಿನಿ ಯೋಜನೆಯಡಿ ವ್ಯಾಪಾರ, ಸೇವಾ ಹಾಗೂ ಗುಡಿ ಕೈಗಾರಿಕಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಪಡೆಯಲು ಅರ್ಜಿ

1. ಅರ್ಜಿದಾರಳ ಪೂರ್ಣ ಹೆಸರು ಮತ್ತು ಹಾಲಿ ವಾಸ ಮಾಡುತ್ತಿರುವ ವಿಳಾಸ ಹಾಗೂ ದೂರವಾಣಿ ಸಂಖ್ಯೆ (ವಿಳಾಸದ ಪುರಾವೆಗಾಗಿ ಅರ್ಜಿದಾರರು ಪಡಿತರ ಚೀಟಿ/ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸುವುದು)	ದೂ.	ಮೊ.
2. ವಯಸ್ಸು ಮತ್ತು ಹುಟ್ಟಿದ ಸ್ಥಳ		
3. ಅರ್ಜಿದಾರಳ ತಂದೆಯ / ಗಂಡನ ಹೆಸರು ಮತ್ತು ಉದ್ಯೋಗ		
4. ವಾರ್ಷಿಕ ಆದಾಯ (ಪ.ಜಾ. ಹಾಗೂ ಪ.ಪಂ. ಮಹಿಳೆಯರು ಸೇರಿದಂತೆ ಸಂಬಂಧಪಟ್ಟ ತಹಶೀಲ್ದಾರರಿಂದ ಆದಾಯ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು)		
5. ಜಾತಿ (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ತಹಶೀಲ್ದಾರರಿಂದ ಜಾತಿಪ್ರಮಾಣ ಪತ್ರ ಸಲ್ಲಿಸುವುದು)		
6. ವಿವಾಹಿತ / ಅವಿವಾಹಿತ		
7. ವಿಧವೆ / ಅಂಗವಿಕಲೆ / ಸಂಕಷ್ಟಗೊಳಗಾದ ಮಹಿಳೆ / ಅಲ್ಪಸಂಖ್ಯಾತ ಮಹಿಳೆ (ಈ ಬಗ್ಗೆ ಅಧಿಕೃತ ದಾಖಲೆಗಳನ್ನು ಖಡ್ಡಾಯವಾಗಿ ಲಗತ್ತಿಸುವುದು)		
8. ವಿದ್ಯಾರ್ಹತೆ ಅ) ಸಾಮಾನ್ಯ ಆ) ತಾಂತ್ರಿಕ		
9. ಅರ್ಜಿದಾರಳು ಕೈಗೊಳ್ಳಲು ಉದ್ದೇಶಿಸಿರುವ ಚಟುವಟಿಕೆ ಅ. ಯೋಜನೆಯ ಅಂದಾಜು ವೆಚ್ಚ ಆ. ಸಾಲದ ಮೊತ್ತ	ರೂ. ರೂ.	
10. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರಾಗಿದ್ದೀರಾ ? ಸದಸ್ಯರಾಗಿದ್ದಲ್ಲಿ ಗುಂಪಿನ ಹೆಸರು ಮತ್ತು ವಿಳಾಸ		
11. ಈಗಾಗಲೇ ಸರ್ಕಾರದ ಇತರ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದಿದ್ದೀರಾ ? ಪಡೆದಿದ್ದರೆ, ಯೋಜನೆಯ ಹೆಸರು, ಪಡೆದ ಸಾಲ ಮತ್ತು ಮರುಪಾವತಿಯ ವಿವರ		
12. ಘಟಕವನ್ನು ಪ್ರಾರಂಭಮಾಡಲಿರುವ ಸ್ಥಳದ ವಿವರ		

<p>13. ಚಟುವಟಿಕೆಗೆ ಪ್ರಾರಂಭವಾಗಿ ಅರ್ಜಿದಾರರಿಗಿರುವ ಅನುಭವ, ನೈಪುಣ್ಯತೆ ಅಥವಾ ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸುವುದು.</p>	
<p>14. ಅರ್ಜಿದಾರರ ಕುಟುಂಬ ಹೊಂದಿರುವ ಸ್ಥಿರ/ಚರ ಆಸ್ತಿಗಳ ವಿವರಗಳು :</p> <p>ಅ) ಹಳದಿ ಪಡಿತರಚೀಟಿ ಹೊಂದಿದ್ದಲ್ಲಿ ಜೆರಾಕ್ಸ್ ಪ್ರತಿ ಲಗತ್ತಿಸುವುದು. ಆ) ಕುಟುಂಬದ ಸದಸ್ಯರು ನೌಕರಿಯಲ್ಲಿದ್ದರೆ ವಿವರಗಳು : ಇ) ಅರ್ಜಿದಾರರ ಕುಟುಂಬ ಹೊಂದಿರುವ ಮನೆ ವಿವರಗಳು : ಈ) ಅರ್ಜಿದಾರರ ಮನೆಯಲ್ಲಿರುವ ಇತರ ಸೌಲಭ್ಯಗಳು :</p> <ol style="list-style-type: none"> ದೂರವಾಣಿ ಮೊಬೈಲ್ ವಾಪಿಂಗ್ ಯಂತ್ರ ದೂರದರ್ಶನ ದ್ವಿಚಕ್ರ ವಾಹನಗಳು ತ್ರಿಚಕ್ರ ವಾಹನಗಳು ಕಾರು/ಬಸ್ಸು/ಟಂಪೋ/ಲಾರಿ ಇತ್ಯಾದಿಗಳು ಅರ್ಜಿದಾರರ ಮನೆಯಲ್ಲಿರುವ ಜಾನುವಾರುಗಳ ಸಂಖ್ಯೆ : 	<p>ಋಷಿ ಜಮೀನು ಎಕರೆ ತರಿ ಜಮೀನು ಎಕರೆ ಭಾಗಾಯ್ತು ಎಕರೆ</p> <p>ಹಳದಿ ಪಡಿತರ ಚೀಟಿ ಸಂಖ್ಯೆ</p> <p>ಸ್ವಂತ ಮನೆ/ಭೋಗ್ಯ ಮನೆ/ಬಾಡಿಗೆ ಮನೆ ಸ್ವಂತ ಮನೆಯಾಗಿದ್ದಲ್ಲಿ - ಗುಡಿಸಲು / ಹೆಂಚಿನ ಮನೆ / ಶೀಟಿನ ಮನೆ / ಸಿಮೆಂಟ್ ಕಾಂಕ್ರೀಟ್ ರೂಫಿಂಗ್‌ನ ಮನೆ</p>

ಘೋಷಣೆ

ಮೇಲೆ ತಿಳಿಸಿರುವ ವಿವರಗಳು ಸತ್ಯವಾಗಿರುತ್ತವೆ ಎಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.

ಸ್ಥಳ :

ಸಹಿ

ದಿನಾಂಕ :

ಯೋಜನಾ ಪರದಿಯ ಸಂಕ್ಷಿಪ್ತ ವಿವರ

ಅರ್ಜಿದಾರರ ಹೆಸರು

1. ಅರ್ಜಿದಾರರ ಹೆಸರು	
2. ಅರ್ಜಿದಾರರ ವಿಳಾಸ	
3. ವಿದ್ಯಾರ್ಹತೆ	
4. ಚಟುವಟಿಕೆ	
<p>5. (ಅ) ಯೋಜನೆ ಪ್ರಾರಂಭಿಸಲು ಅವಶ್ಯವಿರುವ ಕಟ್ಟಡ (ಆ) ಯಂತ್ರೋಪಕರಣಗಳ ಹೆಸರು</p> <ol style="list-style-type: none"> 1. 2. 3. 4. 5. 	<p>ಬಾಡಿಗೆ/ಸ್ವಂತ</p> <p>ರೂ. ರೂ. ರೂ. ರೂ. ರೂ.</p>
ಒಟ್ಟು	ರೂ.
<p>(ಇ) ದುಡಿಮೆ ಬಂಡವಾಳ (ಒಂದು ತಿಂಗಳಿಗೆ) ಕಚ್ಚಾಮಾಲಿನ ವಿವರ</p> <ol style="list-style-type: none"> 1. 2. 3. 4. 	<p>ರೂ. ರೂ. ರೂ. ರೂ.</p>
ಒಟ್ಟು	ರೂ.

6. ಅಂದಾಜು ಯೋಜನಾ ವೆಚ್ಚ (ಕಾಲಂ ಅ + ಆ + ಇ)	ರೂ.
ಒಟ್ಟು	ರೂ.
7. ಬಂಡವಾಳ ಹೂಡಿಕೆ ವಿವರ : ಅ. ಉದ್ಯೋಗಿನಿ ಯೋಜನೆಯಡಿಯಲ್ಲಿ ಅಪೇಕ್ಷಿಸುವ ಬ್ಯಾಂಕ್ ಸಾಲ	ರೂ.
ಆ. ಸ್ವಂತ ಬಂಡವಾಳ	ರೂ.
ಒಟ್ಟು	ರೂ.
8. ಉತ್ಪಾದನಾ ವೆಚ್ಚ (ಒಂದು ತಿಂಗಳಿಗೆ) 1. ಬಾಡಿಗೆ 2. ಕಚ್ಚಾಮಾಲು 3. ಸಿಬ್ಬಂದಿ ವೇತನ 4. ವಿದ್ಯುಚ್ಛಕ್ತಿ ವೆಚ್ಚ 5. ಇತರೆ 6. ಬಡ್ಡಿ	ರೂ. ರೂ. ರೂ. ರೂ. ರೂ. ರೂ.
ಒಟ್ಟು	ರೂ.
9. ಮಾರಾಟ / ಸೇವೆಯಿಂದ ನಿರೀಕ್ಷಿಸುವ ಮೊತ್ತ (ಒಂದು ತಿಂಗಳಿಗೆ)	ರೂ.
ನಿವ್ವಳ ಲಾಭ ಒಂದು ತಿಂಗಳಿಗೆ (9-8)	ರೂ.

ಅರ್ಜಿದಾರರ ಸಹಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಾರ್ಗಸೂಚಿ

ಉದ್ಯೋಗಿನಿ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಮಹಿಳೆಯರು ಹೊಂದಿರಬೇಕಾದ ಅರ್ಹತೆಗಳು :

1. 18 ವರ್ಷದಿಂದ 45 ವರ್ಷದ ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ.
2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
3. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 40,000/- ಕ್ಕೆ ಮೀರಿರಬಾರದು.
4. ವಿಧವೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರು, ಅಂಗವಿಕಲ ಮಹಿಳೆಯರು ಹಾಗೂ ದೇವದಾಸಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
5. ಅರ್ಜಿದಾರರು ಸೌಲಭ್ಯ ಪಡೆಯಲಿಚ್ಛಿಸುವ ಸ್ವಯಂ ಉದ್ಯೋಗದಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿರಬೇಕು.
6. ಭರ್ತಿ ಮಾಡಿದ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸುವುದು.
7. ಅರ್ಜಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳಲ್ಲಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವೆಬ್‌ಸೈಟ್ ನಂ. www.kswdc.com ನ ಮೂಲಕ ಅರ್ಜಿಗಳನ್ನು ಪಡೆಯಬಹುದು.
8. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಸಹಾಯ ಧನ ಬಿಡುಗಡೆ ಮಾಡಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು :

1. ಜಾತಿ ಪ್ರಮಾಣ ಪತ್ರ
2. ಕುಟುಂಬದ ವಾರ್ಷಿಕ ಆದಾಯ ಪತ್ರ.
3. ಪಡಿತರ ಚೀಟಿ / ಮತದಾರರ ಗುರುತಿನ ಚೀಟಿ
4. ಯೋಜನಾ ವರದಿ.
5. ತರಬೇತಿ ಅಥವಾ ಅನುಭವದ ಪತ್ರ
6. 3 ಭಾವ ಚಿತ್ರಗಳು
7. ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿ.
8. ನಿಗದಿತ ದಾಖಲಾತಿಗಳೊಂದಿಗೆ ಪಡೆದ ಅರ್ಜಿಗಳನ್ನು ಜಿಲ್ಲಾ ಕಛೇರಿಯಿಂದ ಪ್ರಾಥಮಿಕ ಪರಿಶೀಲನೆ ಮಾಡಿ ನಂತರ ಅರ್ಹ ಅರ್ಜಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ಆಯ್ಕೆಯಾದ ಅರ್ಜಿಗಳನ್ನು ಅರ್ಜಿದಾರರ ಸೇವಾ ವಲಯದಲ್ಲಿ ಬರುವ ಬ್ಯಾಂಕಿನ ಶಾಖೆಗಳಿಗೆ, ಸಾಲ ಮಂಜೂರಾತಿಗಾಗಿ ಶಿಫಾರಸ್ಸು ಮಾಡಲಾಗುವುದು.

(TO BE FILLED IN BY BANK)

Form of Utilisation Certificate

Certified that a loan of Rs. _____ has been sanctioned to Ms. / Smt. _____ on _____ for the purpose of _____ Accordingly, a subsidy amount of Rs. _____ (_____) is received by the Bank and the same has been held under Suspense Account for the benefit of the beneficiary Ms. / Smt. _____

Manager

Date :
Place :

Official seal of the Bank
with address

Letter to be given by the Banks

To,
The Deputy Director,
Women and Child Development Department.
----- District

Sir,

Sub : Sanction of Loan Under Udyogini Scheme of KSWDC.,

The Loan application of Smt.

W/o. Resident of

has been considered sanctioned loan of Rs. on

Please release the subsidy / Margin money immediately and oblige.

Thanking you,

Yours faithfully,
Manager

Official Seal of the Bank
with address